

ರೈತ ಬಾಂಧವರಿಗೊಂದು ಪತ್ರ

ಪ್ರೀತಿಯ ರೈತ ಸೋದರ, ಸೋದರಿಯರೇ,

ಐತಿಹಾಸಿಕವಾದ ಕೃಷಿ ಸುಧಾರಣೆಗಳ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ನಾನು ನಿಮ್ಮೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಕೆಲವು ದಿನಗಳಿಂದೀಚೆಗೆ, ನಾನು ವಿವಿಧ ರಾಜ್ಯಗಳ ಹಲವಾರು ರೈತ ಸಂಘಟನೆಗಳೊಂದಿಗೆ ಮಾತುಕತೆ ನಡೆಸಿದ್ದೇನೆ. ಈ ಕೃಷಿ ಸುಧಾರಣೆಗಳನ್ನು ಹಲವಾರು ರೈತ ಸಂಘಟನೆಗಳು ಸ್ವಾಗತಿಸಿವೆ. ರೈತರಲ್ಲಿ ಹೊಸ ಭರವಸೆ ಮೂಡಿಸಿರುವ ಸುಧಾರಣೆಗಳ ಬಗ್ಗೆ ಸಂತೋಷ ವ್ಯಕ್ತಪಡಿಸಿದೆ.

ದೇಶದ ವಿವಿಧ ಪ್ರದೇಶಗಳ ರೈತರು ಹೊಸ ಕೃಷಿ ಕಾಯ್ದೆಗಳಿಂದ ಲಾಭ ಪಡೆಯಲು ಪ್ರಾರಂಭಿಸಿರುವ ಉದಾಹರಣೆಗಳು ನಿರಂತರವಾಗಿ ಮುಂಚೂಣಿಗೆ ಬರುತ್ತಿವೆ. ಆದರೆ ಈ ಕೃಷಿ ಸುಧಾರಣೆಗಳ ಕಾಯ್ದೆಗಳ ಬಗ್ಗೆ ಕೆಲವು ರೈತ ಸಂಘಟನೆಗಳು ಮಿಥ್ಯೆಯನ್ನು ಹುಟ್ಟುಹಾಕಿವೆ.

ದೇಶದ ಕೃಷಿ ಸಚಿವನಾಗಿ, ಪ್ರತಿಯೊಬ್ಬ ರೈತನ ಮನಸ್ಸಿನಲ್ಲಿರುವ ಗೊಂದಲವನ್ನು ಹೋಗಲಾಡಿಸುವುದು, ಪ್ರತಿಯೊಬ್ಬ ರೈತನ ಆತಂಕವನ್ನು ಪರಿಹರಿಸುವುದು ನನ್ನ ಕರ್ತವ್ಯ. ಸರ್ಕಾರ ಮತ್ತು ರೈತರ ವಿರುದ್ಧ ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆಯುತ್ತಿರುವ ಪಿತೂರಿಯ ಹಿಂದಿನ ಸತ್ಯ ಮತ್ತು ವಾಸ್ತವ ಸ್ಥಿತಿಯನ್ನು ನಿಮ್ಮ ಮುಂದಿರಿಸುವುದು ನನ್ನ ಜವಾಬ್ದಾರಿಯಾಗಿದೆ.

ನಾನು ಸಹ ರೈತರ ಕುಟುಂಬದಿಂದ ಬಂದವನು. ಕೃಷಿಯ ಸೂಕ್ಷ್ಮಗಳು ಮತ್ತು ಸವಾಲುಗಳನ್ನು ತಿಳಿದುಕೊಂಡು ಮತ್ತು ಅರ್ಥಮಾಡಿಕೊಂಡು ಬೆಳೆದಿದ್ದೇನೆ. ಹೊಲಗಳಿಗೆ ನೀರುಣಿಸಲು ತಡರಾತ್ರಿಯವರೆಗೂ ಎಚ್ಚರವಾಗಿರುವುದು, ನಿರಂತರ ನೀರಿನ ಹರಿವಿನಿಂದ ಬದುಗಳು ಒಡೆದಾಗ ನೀರು ನಿಲ್ಲಿಸಲು ಓಡುವುದು, ಅಕಾಲಿಕ ಮಳೆಯ ಭಯ ಮತ್ತು ಸಮಯೋಚಿತ ಮಳೆಯ ಸಂತಸ -

ಇವೆಲ್ಲವೂ ನನ್ನ ಜೀವನದ ಒಂದು ಭಾಗವಾಗಿದ್ದವು! ಕೋಯ್ಲಿನ ನಂತರ ಬೆಳೆಯನ್ನು ಮಾರಾಟ ಮಾಡಲು ವಾರಗಳವರೆಗೆ ಕಾಯುತ್ತಿದ್ದುದನ್ನೂ ನಾನು ನೋಡಿದ್ದೇನೆ.

ಈ ಪರಿಸ್ಥಿತಿ ಮತ್ತು ಸನ್ನಿವೇಶಗಳ ಹೊರತಾಗಿಯೂ, ರೈತ ದೇಶಕ್ಕಾಗಿ ಹೆಚ್ಚು ಹೆಚ್ಚು ಆಹಾರವನ್ನು ಉತ್ಪಾದಿಸಲು ಪ್ರಯತ್ನಿಸುತ್ತಾನೆ. ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿಯೂ ನಾವು ಭಾರತದ ರೈತರ ಕಠಿಣ ಪರಿಶ್ರಮ ಮತ್ತು ಶಕ್ತಿಯನ್ನು ನೋಡಿದ್ದೇವೆ. ರೈತರು ಬಂಪರ್ ಬೆಳೆಗಳನ್ನು ತೆಗೆಯುವ ಮೂಲಕ ದೇಶದ ಆರ್ಥಿಕತೆಗೆ ವೇಗ ತುಂಬಿದ್ದಾರೆ. ದಾಖಲೆ ಪ್ರಮಾಣದ ಬಿತ್ತನೆ ಮಾಡುವ ಮೂಲಕ ಭವಿಷ್ಯದಲ್ಲಿ ಉತ್ತಮ ಇಳುವರಿಯನ್ನು ಖಚಿತಪಡಿಸಿದ್ದಾರೆ.

ಹೊಸ ಕಾಯ್ದೆಗಳು ಜಾರಿಗೆ ಬಂದ ನಂತರ ಎಂಎಸ್‌ಪಿ - ಕನಿಷ್ಠ ಬೆಂಬಲ ಬೆಲೆಯಲ್ಲಿ ಸರ್ಕಾರದ ಖರೀದಿಯ ಹಿಂದಿನ ಎಲ್ಲಾ ದಾಖಲೆಗಳನ್ನು ಸಹ ಈ ಬಾರಿ ಮುರಿಯಲಾಗಿದೆ ಎಂಬುದು ಕೃಷಿ ಸಚಿವನಾಗಿ ನನಗೆ ಬಹಳ ಸಮಾಧಾನ ತರುವ ವಿಷಯವಾಗಿದೆ. ನಮ್ಮ ಸರ್ಕಾರವು ಎಂಎಸ್‌ಪಿಯಲ್ಲಿ ನೂತನ ಖರೀದಿ ದಾಖಲೆಗಳನ್ನು ಸೃಷ್ಟಿಸುತ್ತಿರುವಾಗ ಮತ್ತು ಖರೀದಿ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸುತ್ತಿರುವಾಗ, ಎಂಎಸ್‌ಪಿ ಅಂತ್ಯವಾಗಲಿದೆ ಎಂದು ಕೆಲವರು ರೈತರಿಗೆ ಸುಳ್ಳು ಹೇಳುತ್ತಿದ್ದಾರೆ.

ಕೆಲವರು ಹರಡುತ್ತಿರುವ ರಾಜಕೀಯ ಪ್ರೇರಿತವಾದ ಈ ಹಸಿ ಸುಳ್ಳನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕೆಂದು ನಾನು ರೈತರನ್ನು ಕೋರುತ್ತೇನೆ. ಎಂಎಸ್‌ಪಿಯನ್ನು ರೈತರ ಉತ್ಪಾದನಾ ವೆಚ್ಚಕ್ಕಿಂತ ಒಂದೂವರೆ ಪಟ್ಟು ಹೆಚ್ಚಿಸಿರುವ ಸರ್ಕಾರ, ಕಳೆದ 6 ವರ್ಷಗಳಲ್ಲಿ ಎಂಎಸ್‌ಪಿ ಮೂಲಕ ರೈತರ ಖಾತೆಗಳಿಗೆ ಸುಮಾರು ಎರಡು ಪಟ್ಟು ಹೆಚ್ಚು ಹಣವನ್ನು ವರ್ಗಾವಣೆ ಮಾಡಿರುವ ಸರ್ಕಾರ ಎಂದಿಗೂ ಎಂಎಸ್‌ಪಿಯನ್ನು ತೆಗೆದುಹಾಕುವುದಿಲ್ಲ. ಎಂಎಸ್‌ಪಿ ಮುಂದುವರಿದಿದೆ ಮತ್ತು ಮುಂದುವರಿಯುತ್ತದೆ.

ಮಿಥೈ	ಸತ್ಯ
------	------

<p>ಎಂಎಸ್‌ಪಿ ವ್ಯವಸ್ಥೆ ಕೊನೆಗೊಳ್ಳಲಿದೆ. ಎಪಿಎಂಸಿ ಮಂಡಿಗಳು ಮುಚ್ಚಲಿವೆ.</p>	<p>ಎಂಎಸ್ಸಿ ವ್ಯವಸ್ಥೆಯು ಮುಂದುವರೆದಿದೆ, ಮತ್ತು ಮುಂದುವರೆಯುತ್ತದೆ. ಎಪಿಎಂಸಿ ಮಂಡಿಗಳು ಅಸ್ತಿತ್ವದಲ್ಲಿರುತ್ತವೆ. ಎಪಿಎಂಸಿ ಮಂಡಿಗಳು ಈ ಕಾನೂನಿನ ವ್ಯಾಪ್ತಿಗೆ ಬರುವುದಿಲ್ಲ.</p>
<p>ರೈತರ ಜಮೀನು ಅಪಾಯದಲ್ಲಿದೆ.</p>	<p>ಒಪ್ಪಂದವಾಗುವುದು ಬೆಳೆಗಳಿಗೆ ಹೊರತು,ಭೂಮಿಗೆ ಅಲ್ಲ. ಭೂಮಿಯ ಮಾರಾಟ, ಗುತ್ತಿಗೆ ಅಥವಾ ಅಡಮಾನ, ವರ್ಗಾವಣೆಯ ಬಗ್ಗೆ ಯಾವುದೇ ರೀತಿಯ ಒಪ್ಪಂದವಿರುವುದಿಲ್ಲ.</p>
<p>ರೈತರು ಯಾವುದೇ ಬಾಕಿ ಉಳಿಸಿಕೊಂಡರೆ ಗುತ್ತಿಗೆದಾರರು ಭೂಮಿಯನ್ನು ಕಸಿದುಕೊಳ್ಳಬಹುದು.</p>	<p>ಯಾವುದೇ ಪರಿಸ್ಥಿತಿಯಲ್ಲಿಯೂ, ರೈತರ ಭೂಮಿ ಸಂಪೂರ್ಣ ಸುರಕ್ಷಿತವಾಗಿರುತ್ತದೆ.</p>
<p>ಗುತ್ತಿಗೆ ಕೃಷಿಯಲ್ಲಿ, ರೈತರಿಗೆ ಬೆಲೆ ಭರವಸೆ ಇಲ್ಲ.</p>	<p>ಫಸಲಿನ ಖರೀದಿ ಬೆಲೆಯನ್ನು ಕೃಷಿ ಒಪ್ಪಂದದಲ್ಲಿ ನೋಂದಾಯಿಸಲಾಗುತ್ತದೆ.</p>
<p>ರೈತರಿಗೆ ಅವರ ಹಣ ಪಾವತಿಯಾಗುವುದಿಲ್ಲ.</p>	<p>ರೈತರಿಗೆ ನಿಗದಿತ ಸಮಯದ ಮಿತಿಯಲ್ಲಿ ಹಣ ಪಾವತಿಯಾಗುತ್ತದೆ; ಇಲ್ಲದಿದ್ದರೆ ಖರೀದಿದಾರರು ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ ಮತ್ತು ಅವರಿಗೆ ದಂಡ ವಿಧಿಸಲಾಗುತ್ತದೆ.</p>
<p>ಗುತ್ತಿಗೆ ಕೃಷಿಯನ್ನು ಪ್ರಾರಂಭಿಸುವ ಪ್ರಯತ್ನ ಈ ಮೊದಲು ಇರಲಿಲ್ಲ.</p>	<p>ಹಲವಾರು ರಾಜ್ಯಗಳು ಗುತ್ತಿಗೆ ಕೃಷಿಗೆ ಅನುಮೋದನೆ ನೀಡಿವೆ. ಹಲವಾರು ರಾಜ್ಯಗಳು</p>

	<p>ಗುತ್ತಿಗೆ ಕೃಷಿಗೆ ಸಂಬಂಧಿಸಿದ ಕಾನೂನುಗಳನ್ನು ಸಹ ಹೊಂದಿವೆ.</p>
<p>ಈ ಕಾನೂನುಗಳ ಬಗ್ಗೆ ಯಾವುದೇ ಚರ್ಚೆ ಅಥವಾ ಸಂವಾದ ನಡೆದಿಲ್ಲ.</p>	<p>ಇವುಗಳ ಬಗ್ಗೆ ಎರಡು ದಶಕಗಳ ಕಾಲ ಚರ್ಚಿಸಲಾಗಿದೆ.</p> <p>ಇದು 2000 ಇಸವಿಯಲ್ಲಿ ಶಂಕರ್‌ಲಾಲ್ ಗುರು ಸಮಿತಿಯಿಂದ ಪ್ರಾರಂಭವಾಯಿತು. ಆ ನಂತರ 2003 ರಲ್ಲಿ ಮಾದರಿ ಎಪಿಎಂಸಿ ಕಾಯ್ದೆ; 2007 ರಲ್ಲಿ ಎಪಿಎಂಸಿ ನಿಯಮಗಳು; 2010 ರಲ್ಲಿ ಹರಿಯಾಣ, ಪಂಜಾಬ್, ಬಿಹಾರ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸಮಿತಿಗಳನ್ನು ರಚಿಸಿದವು; 2017 ರಲ್ಲಿ ಎಪಿಎಲ್‌ಎಂ ಕಾಯ್ದೆ ಮಾದರಿ; 2020ರಲ್ಲಿ ಈ ಕಾಯ್ದೆಗಳನ್ನು ಸಂಸತ್ತು ಅಂಗೀಕರಿಸಿದೆ.</p>

ರೈತ ಸೋದರ, ಸೋದರಿಯರೇ,

ರೈತರ ಕಲ್ಯಾಣವು ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಜೀವನದ ಪ್ರಮುಖ ಬದ್ಧತೆಗಳಲ್ಲಿ ಒಂದಾಗಿದೆ. ರೈತರ ಆದಾಯವನ್ನು ಹೆಚ್ಚಿಸಲು ಮತ್ತು ಅವರ ಜೀವನವನ್ನು ಸಮೃದ್ಧಗೊಳಿಸಲು, ಪ್ರಧಾನಿಯವರ ನೇತೃತ್ವದಲ್ಲಿ ಈ ಸರ್ಕಾರ ನಿರಂತರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ.

ರೈತರನ್ನು ಸಶಕ್ತರನ್ನಾಗಿಸುವ ಸಲುವಾಗಿ, ನಮ್ಮ ಸರ್ಕಾರವು ಕಳೆದ 6 ವರ್ಷಗಳಲ್ಲಿ ಬೀಜದಿಂದ ಮಾರುಕಟ್ಟೆಯವರೆಗೆ ಪ್ರತಿಯೊಂದು ನಿರ್ಧಾರವನ್ನು ತೆಗೆದುಕೊಂಡಿದ್ದು, ಇವು ರೈತರಿಗೆ ಕೃಷಿಯನ್ನು ಸುಲಭಗೊಳಿಸುತ್ತವೆ, ಅವರ ಸಮಸ್ಯೆಗಳನ್ನು ಕಡಿಮೆ ಮಾಡುತ್ತವೆ ಮತ್ತು ಲಾಭವನ್ನು ಹೆಚ್ಚಿಸುತ್ತವೆ.

ನಮ್ಮ ದೇಶದ ಶೇಕಡಾ 80 ರಷ್ಟು ಸಣ್ಣ ರೈತರು ಒಂದು ಅಥವಾ ಎರಡು ಎಕರೆ ಭೂಮಿಯನ್ನು ಹೊಂದಿದ್ದಾರೆ ಎಂಬುದು ನಿಮಗೆ ಗೊತ್ತಿದೆ. ಅಂತಹ ರೈತರು ಸ್ವಾತಂತ್ರ್ಯ ಬಂದಾಗಿನಿಂದಲೂ ತಮಗೆ ಅಗತ್ಯವಿರುವ ಆಹಾರಕ್ಕಾಗಿ ಮಾತ್ರ ಕೃಷಿ ಮಾಡುತ್ತಿದ್ದಾರೆ. ಈ ಸಣ್ಣ ರೈತರು ಸರ್ಕಾರದ ಕ್ರಮಗಳಿಂದ ಪ್ರಯೋಜನ ಪಡೆಯುತ್ತಿದ್ದಾರೆ.

ನೀವು ಕಷ್ಟದ ಸಮಯದಲ್ಲಿ ಸಾಲ ತೆಗೆದುಕೊಳ್ಳಬಾರದು ಎಂಬ ಉದ್ದೇಶದಿಂದ ಪಿಎಂ ಕಿಸಾನ್ ಸಮಾನ್ ನಿಧಿ ಮೂಲಕ ನಿಮಗೆ ವಾರ್ಷಿಕವಾಗಿ 6000 ರೂಪಾಯಿಗಳನ್ನು ನೀಡಲಾಗುತ್ತಿದೆ. ನೈಸರ್ಗಿಕ ವಿಪತ್ತಿನಲ್ಲಿ ಬೆಳೆ ಹಾಳಾದರೆ ಬೆಳೆ ವಿಮೆಯು ಪರಿಹಾರ ನೀಡುತ್ತದೆ. ಒಂದು ಕಡೆ, ರೈತ ತನ್ನ ಭೂಮಿಯ ಆರೋಗ್ಯದ ಬಗ್ಗೆ ಮಣ್ಣಿನ ಆರೋಗ್ಯ ಕಾರ್ಡ್‌ನಿಂದ ಉತ್ತಮ ಜ್ಞಾನವನ್ನು ಪಡೆಯುತ್ತಿದ್ದಾನೆ, ಮತ್ತೊಂದೆಡೆ, ಗೊಬ್ಬರದ ಕಾಳದಂಧೆಯನ್ನು ನಿಲ್ಲಿಸುವ ಮೂಲಕ ಬೇವು ಲೇಪಿತ ಯೂರಿಯಾ ರೈತರಿಗೆ ಹೆಚ್ಚಿನ ಪರಿಹಾರ ನೀಡಿದೆ. 'ಅನ್ನದಾತ' ಕೂಡ 'ಉರ್ಜಾದಾತ' ಆಗಬೇಕೆಂಬ ಗುರಿಯೊಂದಿಗೆ ದೇಶ ಮುಂದೆ ಸಾಗುತ್ತಿದೆ.

ರೈತರು ಎದುರಿಸುತ್ತಿರುವ ಒಂದು ಮುಖ್ಯ ಸಮಸ್ಯೆಯೆಂದರೆ, ಹೆಚ್ಚಿನ ಗೋದಾಮುಗಳು, ಕೋಲ್ಡ್ ಸ್ಟೋರೇಜ್ ಮತ್ತು ಸಂಸ್ಕರಣಾ ಕೇಂದ್ರಗಳು ಹಳ್ಳಿಗಳಿಗಿಂತ ದೊಡ್ಡ ನಗರಗಳಲ್ಲಿರುವುದು. ಇದರ ಪರಿಣಾಮವಾಗಿ, ರೈತರು ಈ ಸೌಲಭ್ಯಗಳ ಸಂಪೂರ್ಣ ಪ್ರಯೋಜನಗಳನ್ನು ಪಡೆಯಲಾಗುತ್ತಿಲ್ಲ. ಈ ಅಸಮತೋಲನವನ್ನು ನಿವಾರಿಸಲು, ಈಗ 1 ಲಕ್ಷ ಕೋಟಿ ರೂ.ಗಳ ಕೃಷಿ ಮೂಲಸೌಕರ್ಯ ನಿಧಿಯನ್ನು ರಚಿಸಲಾಗಿದೆ.

ಈ ಪ್ರಯತ್ನಗಳ ಮಧ್ಯೆ, ರೈತರು ರಕ್ತ, ಬೆವರು ಮತ್ತು ಕಣ್ಣೀರಿನೊಂದಿಗೆ ಉತ್ಪಾದಿಸುವ ಬೆಳೆಗಳನ್ನು ಮಾರುಕಟ್ಟೆಯ ಕೊರತೆಯಿಂದಾಗಿ ಕೆಲವರು ಹೇಗೆ ಕಡಿಮೆ ಬೆಲೆಯಲ್ಲಿ ಖರೀದಿಸುತ್ತಿದ್ದರು ಎಂಬುದನ್ನು ನಾವು ನೋಡಿದ್ದೇವೆ. ತನ್ನ ಹೊಲದ ಉತ್ಪನ್ನಗಳ ಬೆಲೆಯನ್ನು ನಿಗದಿಪಡಿಸುವ ಅಥವಾ ತನಗೆ ಬೇಕಾದ ಸ್ಥಳದಲ್ಲಿ ಮಾರಾಟ ಮಾಡುವ ಹಕ್ಕು ಭಾರತದ ರೈತನಿಗೆ ಇರಲಿಲ್ಲ.

ರೈತನಿಗಿದ್ದ ಈ ಸಂಕಷ್ಟದ ಬಗ್ಗೆ ಎಲ್ಲರಿಗೂ ತಿಳಿದಿತ್ತು ಮತ್ತು ಅರ್ಥವಾಗಿತ್ತು. ಹಿಂದಿನ ಸರ್ಕಾರಗಳು ಸಹ ರೈತರಿಗೆ ಮುಕ್ತ ಮಾರುಕಟ್ಟೆಗಳ ಪರ ವಕಾಲತ್ತು ವಹಿಸುತ್ತಿದ್ದವು. 2001 ರಲ್ಲಿ ಅಟಲ್ ಜಿ ಅವರ ಸರ್ಕಾರದ ಅವಧಿಯಲ್ಲಿ ಈ ಕುರಿತು ಸಂವಾದ ಪ್ರಕ್ರಿಯೆ ಪ್ರಾರಂಭವಾಗಿತ್ತು. ಅಟಲ್ ಜಿ ನಂತರ, ಕೇಂದ್ರದಲ್ಲಿ 10 ವರ್ಷಗಳ ಕಾಲ ಕಾಂಗ್ರೆಸ್ ಸರ್ಕಾರವಿತ್ತು ಮತ್ತು ಅದು ಕೂಡ ಈ ಸುಧಾರಣೆಗಳನ್ನು ಬೆಂಬಲಿಸುತ್ತಿತ್ತು; ಅವರು ತಮ್ಮ ಪ್ರಣಾಳಿಕೆಯಲ್ಲಿ ಈ ಸುಧಾರಣೆಗಳ ಬಗ್ಗೆ ಉಲ್ಲೇಖಿಸಿದ್ದಾರೆ.

ಸತ್ಯ ಏನೆಂದರೆ, ರೈತರನ್ನು ಸಂಕೋಲೆಗಳಿಂದ ಕಟ್ಟಿಹಾಕಿದ ಹಳೆಯ ವ್ಯವಸ್ಥೆಯನ್ನು ಯಾರೂ ಒಪ್ಪಿರಲಿಲ್ಲ. ಇಂದು, ಈ ಪತ್ರದ ಮೂಲಕ ನಾನು ಹೇಳುವುದೇನೆಂದರೆ, ಕಳೆದ 20-25 ವರ್ಷಗಳಲ್ಲಿ, ಯಾವುದೇ ರೈತ ಮುಖಂಡರು ಅಥವಾ ಸಂಘಟನೆಗಳು ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಇತರ ಆಯ್ಕೆಗಳನ್ನು ಪಡೆಯಬಾರದು ಅಥವಾ ಹಿಂದಿನ ವ್ಯವಸ್ಥೆಯು ಉತ್ತಮವಾಗಿತ್ತು ಎಂದು ಯಾವುದೇ ಹೇಳಿಕೆ ನೀಡಿಲ್ಲ. ನಮ್ಮ ದೇಶದಲ್ಲಿ, ಎಲ್ಲಾ ಪ್ರಮುಖ ರೈತ ಸಂಘಟನೆಗಳು ಈ ರೀತಿಯ ಸಂಕೋಲೆಗಳಿಂದ ಮುಕ್ತಿ ಪಡೆಯಲು ಪ್ರತಿಭಟಿಸುತ್ತಿದ್ದವು. ಈ ಸುಧಾರಣೆಗಳಿಲ್ಲದೆ ಭಾರತದ ರೈತರ ಬದುಕಿನಲ್ಲಿ ಪರಿವರ್ತನೆ ಕಷ್ಟ ಎಂದು ಕೃಷಿ ತಜ್ಞರು ಹೇಳುತ್ತಿದ್ದಾರೆ.

'2014 ರಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ, ನಾವು ಈ ಸುಧಾರಣೆಗಳ ಬಗ್ಗೆ ಹೊಸದಾಗಿ ಚರ್ಚಿಸಲು ಪ್ರಾರಂಭಿಸಿದ್ದೇವೆ. ಮಾದರಿ ಕಾನೂನುಗಳನ್ನು ರಾಜ್ಯ ಸರ್ಕಾರಗಳಿಗೆ ಕಳುಹಿಸಲಾಯಿತು. ಮುಖ್ಯಮಂತ್ರಿಗಳ ಸಮಿತಿಗಳಲ್ಲಿ ಚರ್ಚೆ ನಡೆಯಿತು. ಆರು ತಿಂಗಳಲ್ಲಿ ನಾವು ಈ ವಿಷಯವನ್ನು ದೇಶದ ಕೋಟ್ಯಂತರ ರೈತರ ಬಳಿ ತೆಗೆದುಕೊಂಡು ಹೋಗಿದ್ದೇವೆ. ಸುಮಾರು 1.5 ಲಕ್ಷ ತರಬೇತಿ ಮತ್ತು ವೆಬಿನಾರ್ ಅಧಿವೇಶನಗಳು ರೈತರಿಗೆ ಸಂಬಂಧಿಸಿದ ವಿವಿಧ ವಿಷಯಗಳು ಮತ್ತು ಹೊಸ ಕೃಷಿ ಕಾಯ್ದೆಗಳ ನಿಬಂಧನೆಗಳ ಬಗ್ಗೆ ಚರ್ಚಿಸಿದವು. ಇದೆಲ್ಲದರ ನಂತರವೇ ಈ ಹೊಸ ಕೃಷಿ ಕಾಯ್ದೆಗಳು ಅಸ್ತಿತ್ವಕ್ಕೆ ಬಂದಿವೆ.

ರೈತ ಸೋದರ, ಸೋದರಿಯರೇ,

ಮಂಡಿಗಳು ಇನ್ನೂ ಮುಂದುವರಿದಿವೆ ಮತ್ತು ಭವಿಷ್ಯದಲ್ಲೂ ಅಸ್ತಿತ್ವದಲ್ಲಿರುತ್ತವೆ. ಎಪಿಎಂಸಿಯನ್ನು ಮತ್ತಷ್ಟು ಬಲಪಡಿಸಲಾಗುತ್ತಿದೆ. ಇದಲ್ಲದೆ, ಮುಕ್ತ ಮಾರುಕಟ್ಟೆಯು ನಿಮ್ಮ ಉತ್ಪನ್ನಗಳನ್ನು ನಿಮ್ಮ ಮನೆಯಲ್ಲಿಯೇ ಉತ್ತಮ ಬೆಲೆಗೆ ಮಾರಾಟ ಮಾಡುವ ಆಯ್ಕೆಯನ್ನು ಸಹ ನೀಡುತ್ತದೆ. ಇದಲ್ಲದೆ, ಇದು ಆಹಾರ ಧಾನ್ಯಗಳನ್ನು ಜಮೀನಿನಿಂದ ಮಂಡಿಗಳಿಗೆ ಸಾಗಿಸುವ ವೆಚ್ಚವನ್ನು ಉಳಿಸುತ್ತದೆ. ನಂತರ ಮಂಡಿಗಳ ಆಯ್ಕೆಯೂ ಇದೆ. ಕೃಷಿ ಉತ್ಪನ್ನ ಮಂಡಿಗಳು ಮೊದಲಿನಂತೆ ಕಾರ್ಯನಿರ್ವಹಿಸುತ್ತವೆ. ಕಳೆದ 5-6 ವರ್ಷಗಳಲ್ಲಿ ಕೃಷಿ ಮಂಡಿಗಳನ್ನು ಆಧುನೀಕರಿಸಲು ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡಿದೆ. ಮುಂಬರುವ ದಿನಗಳಲ್ಲಿ ಇವುಗಳನ್ನು ಮತ್ತಷ್ಟು ಆಧುನೀಕರಿಸಲಾಗುವುದು.

ರಾಜಕೀಯವಾಗಿ ಹಿನ್ನಡೆ ಕಂಡಿರುವವರು, ರೈತರ ಭೂಮಿಯನ್ನು ಕಸಿದುಕೊಳ್ಳಲಾಗುತ್ತದೆ ಎಂಬ ಸುಳ್ಳನ್ನು ಹರಡುತ್ತಿದ್ದಾರೆ. ರೈತ ಮತ್ತು ವ್ಯಾಪಾರಿ ನಡುವಿನ ಒಪ್ಪಂದವು ಫಸಲಿಗೆ ಮಾತ್ರ ಇದ್ದಾಗ ಭೂಮಿ ಹೇಗೆ ಹೋಗುತ್ತದೆ? ರೈತನು ಭೂಮಿಯ ಮಾಲೀಕ ಎಂದು ಹೊಸ ಕಾನೂನು ಸ್ಪಷ್ಟವಾಗಿ ಹೇಳುತ್ತದೆ. ತನ್ನ ಸ್ವಾಮಿತ್ವ ಯೋಜನೆಯ ಮೂಲಕ ಹಳ್ಳಿಗಳಲ್ಲಿ ವಾಸಿಸುವ ಪ್ರತಿಯೊಂದು ಕುಟುಂಬಕ್ಕೂ ಮಾಲೀಕತ್ವವನ್ನು ಒದಗಿಸುತ್ತಿರುವ ಸರ್ಕಾರ, ರೈತರಿಂದ ಒಂದು ಇಂಚು ಭೂಮಿಯನ್ನು ಸಹ ಕಸಿದುಕೊಳ್ಳಲು ಯಾರಿಗೂ ಅವಕಾಶ ನೀಡುವುದಿಲ್ಲ.

ರೈತರ ಕಲ್ಯಾಣಕ್ಕಾಗಿ ನಮ್ಮ ಸರ್ಕಾರವು ಉದ್ದೇಶ ಮತ್ತು ನೀತಿಯಿಂದ ಎರಡರಲ್ಲೂ ಬದ್ಧವಾಗಿದೆ.

ಸೋದರ, ಸೋದರಿಯರೇ,

ಎಂಎಸ್ಸಿ, ಮಂಡಿ ಮತ್ತು ಭೂ ಮಾಲೀಕತ್ವಕ್ಕೆ ಸಂಬಂಧಿಸಿದ ಎಲ್ಲಾ ಅನುಮಾನಗಳು ಮತ್ತು ಗೊಂದಲಗಳನ್ನು ನಿವಾರಿಸಲು ಸರ್ಕಾರ ನಿರಂತರವಾಗಿ ಪ್ರಯತ್ನಿಸುತ್ತಿದೆ.

ನಾವು ರೈತರು ಮತ್ತು ಅವರ ಸಂಘಟನೆಗಳೊಂದಿಗೆ ನಿರಂತರವಾಗಿ ಚರ್ಚಿಸುತ್ತಿದ್ದೇವೆ ಮತ್ತು ಅವರ ಸಮಸ್ಯೆಗಳನ್ನು ಪರಿಹರಿಸಲು ಸದಾ ಸಿದ್ಧರಿದ್ದೇವೆ.

ಆದರೆ ರೈತರ ಸೋಗಿನಲ್ಲಿ ಕೆಲವು ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ಸೃಷ್ಟಿಸಿರುವ ವಿಷವ್ಯೂಹವನ್ನು ಅರ್ಥಮಾಡಿಕೊಳ್ಳುವುದು ಅಷ್ಟೇ ಮುಖ್ಯ.

ತಮ್ಮನ್ನು ತಟಸ್ಥರೆಂದು ಕರೆದುಕೊಳ್ಳುವ ಮತ್ತು ಬುದ್ಧಿಜೀವಿಗಳೆಂದು ಭಾವಿಸುವ ಕೆಲವರು ಯಾವುದೇ ನಾಚಿಕೆಯಿಲ್ಲದೇ ಇಂದು ತಮ್ಮದೇ ಮಾತುಗಳಿಗೆ ವಿರುದ್ಧವಾಗಿ ಮಾತನಾಡುತ್ತಿರುವುದು ದೇಶದ ದುರದೃಷ್ಟವಾಗಿದೆ. ಆದರೆ ಯಾವುದನ್ನೂ ಸಾರ್ವಜನಿಕರಿಂದ ಮರೆಮಾಚಲು ಸಾಧ್ಯವಿಲ್ಲ. ದೇಶವು ಅವರ ಹಳೆಯ ಹೇಳಿಕೆಗಳನ್ನು ಮಾತ್ರವಲ್ಲದೆ, ಇಂದು ಬಹಿರಂಗಗೊಂಡಿರುವ ಅವರ ನೈಜ ಮುಖಗಳನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದೆ.

ಇವರು ತಮ್ಮ ರಾಜಕೀಯ ಲಾಭಕ್ಕಾಗಿ ಸರ್ಕಾರಕ್ಕೆ ಹಾನಿ ಮಾಡುತ್ತಿದ್ದೇವೆ ಎಂದು ಭಾವಿಸಿದ್ದಾರೆ. ಆದರೆ ವಾಸ್ತವವಾಗಿ ನೀವೇ ಅವರ ಗುರಿ, ದೇಶದ ರೈತರು, ದೇಶದ ಯುವಕರು! ಈ ಜನರು ಮುಗ್ಧ ರೈತರನ್ನು ರಾಜಕೀಯದ ಕೈಗೊಂಬೆಗಳನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ.

ಸ್ವಾಮಿನಾಥನ್ ಸಮಿತಿಯ ವರದಿಯನ್ನು 8 ವರ್ಷಗಳ ಕಾಲ ತಡೆಹಿಡಿದಿದ್ದ ಕಾಂಗ್ರೆಸ್ ರೈತರ ಹಿತೈಷಿಯಾಗಲು ಹೇಗೆ ಸಾಧ್ಯ?

ಉತ್ಪನ್ನಗಳನ್ನು ಮಾರಾಟ ಮಾಡಲು ಮಂಡಿಯನ್ನು ಹೊರತುಪಡಿಸಿ ರೈತರು ವಿಭಿನ್ನ ಆಯ್ಕೆಗಳನ್ನು ಪಡೆಯಬೇಕು ಎಂದು ತನ್ನ ಪ್ರಣಾಳಿಕೆಯಲ್ಲಿ ಹೇಳುತ್ತಿದ್ದ ಅದೇ ಕಾಂಗ್ರೆಸ್, ಈಗ ರೈತರಿಗೆ ಸಂಕೋಲೆ ತೊಡಿಸಲು ಏಕೆ ಬಯಸುತ್ತದೆ? ಈ ಸುಧಾರಣೆಗಳ ಪರವಾಗಿ ಪತ್ರಗಳನ್ನು ಬರೆಯುತ್ತಿದ್ದ ಕಾಂಗ್ರೆಸ್ ಸರ್ಕಾರದ ಕೃಷಿ ಸಚಿವರು ಈಗ ಏಕೆ ಯು-ಟರ್ನ್ ತೆಗೆದುಕೊಂಡರು?

ಪಂಜಾಬ್ ಚುನಾವಣೆಯ ಸಮಯದಲ್ಲಿ ಆಮ್ ಆದ್ಮಿ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ರೈತರಿಗೆ ಮಂಡಿಗಳ ಹೊರಗೆ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶ ನೀಡುತ್ತದೆ ಎಂದು ಹೇಳಿದ್ದರೂ ಈಗ ಅದರ ವಿರುದ್ಧ ಮಾತನಾಡುತ್ತಿರುವುದು ಏಕೆ?

ಹೂಡಾ ಸಮಿತಿಯು ಕೃಷಿ ಸುಧಾರಣೆಗಳ ಬಗ್ಗೆ ಮಾತನಾಡಿತ್ತು, ಸಮಿತಿಯು ಅಕಾಲಿ ದಳದ ಉನ್ನತ ನಾಯಕರನ್ನು ಸಹ ಹೊಂದಿತ್ತು; ಆದರೆ ಅವರು ಇಂದೇಕೆ ಬೇರೆ ದನಿಯಲ್ಲಿ ಮಾತನಾಡುತ್ತಿದ್ದಾರೆ?

ಎರಡು-ಮೂರು ತಿಂಗಳ ಹಿಂದೆ ಈ ಸುಧಾರಣೆಗಳನ್ನು ಬೆಂಬಲಿಸುತ್ತಿದ್ದ ಮತ್ತು ನಮ್ಮ ಸರ್ಕಾರವನ್ನು ಅಭಿನಂದಿಸುತ್ತಿದ್ದ ರೈತ ಸಂಘಟನೆಗಳು ಈಗ ಇದ್ದಕ್ಕಿದ್ದಂತೆ ಏಕೆ ಪ್ರತಿಭಟಿಸುತ್ತಿವೆ?

ನನ್ನ ರೈತ ಸೋದರ, ಸೋದರಿಯರೇ,

ದಶಕಗಳಿಂದ, ನಮ್ಮ ದೇಶದಲ್ಲಿ ಕೇವಲ ಬೃಹತ್ ಘೋಷಣೆಗಳು ಮತ್ತು ಭರವಸೆಗಳನ್ನು ನೀಡುವ ಮೂಲಕ ಮತಗಳನ್ನು ಗಳಿಸುವ ರಾಜಕೀಯ ನಡೆದಿದೆ

ಆ ಘೋಷಣೆಗಳು ಮತ್ತು ಭರವಸೆಗಳನ್ನು ಪ್ರಾಮಾಣಿಕವಾಗಿ ಈಡೇರಿಸುವ ಸರ್ಕಾರವನ್ನು ಈಗ ದೇಶ ನೋಡುತ್ತಿದೆ.

ನಮ್ಮ ಮೇಲೆ ದೇಶದ ಜನರ ಹೆಚ್ಚುತ್ತಿರುವ ಆಶೀರ್ವಾದವನ್ನು ನೋಡಿ, ಕೆಲವು ಪಕ್ಷಗಳು ರೈತರಲ್ಲಿ ಸುಳ್ಳು ಮತ್ತು ವದಂತಿಗಳನ್ನು ಹರಡುವ ಮೂಲಕ ಕಳೆದುಹೋದ ರಾಜಕೀಯ ನೆಲೆಯನ್ನು ಮರಳಿ ಪಡೆಯಬಹುದೆಂದು ಭಾವಿಸಿವೆ.

ಈ ಗೊಂದಲವನ್ನು ನಿವಾರಿಸುವುದು ನಮ್ಮ ಜವಾಬ್ದಾರಿಯಾಗಿದೆ. ಆದ್ದರಿಂದ, ನಾವು ನಿರಂತರವಾಗಿ ಪ್ರತಿಭಟನಾ ನಿರತ ರೈತರ ಪ್ರತಿಯೊಂದು ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುತ್ತಿದ್ದೇವೆ..

ಆದರೆ, ರೈತರ ಹಿತದೃಷ್ಟಿಯ ಗುರಿಯಿಲ್ಲದ ಅಂತಹ ಜನರೂ ಸಹ ಈ ಪ್ರತಿಭಟನೆಯಲ್ಲಿ ಸೇರಿಕೊಂಡಿದ್ದಾರೆ ಎಂಬ ಬಗ್ಗೆ ನೀವು ಜಾಗರೂಕರಾಗಿರಬೇಕು, ಕಳೆದ ಆರು ವರ್ಷಗಳಲ್ಲಿ, ಅದೇ ಗುಂಪಿನವರು, ಅದೇ ನೀತಿಗಳವರು ಸಮಾಜದಲ್ಲಿ ಅಸಮಾಧಾನವನ್ನು ಹರಡುತ್ತಿದ್ದಾರೆ. ವಿವಿಧ ವರ್ಗಗಳ ಹಿಂದೆ ಅಡಗಿ - ಕೆಲವೊಮ್ಮೆ ವಿದ್ಯಾರ್ಥಿಗಳು ಅಥವಾ ದಲಿತ ಸಮಾಜ, ಕೆಲವೊಮ್ಮೆ ಮಹಿಳೆಯರು ಅಥವಾ ಅಲ್ಪಸಂಖ್ಯಾತ ವರ್ಗಗಳ ಹಿಂದೆ - ದೇಶದಲ್ಲಿ ಅಶಾಂತಿಯನ್ನು ಸೃಷ್ಟಿಸುತ್ತಿದ್ದಾರೆ.

ಇಂದು, ಮತ್ತೊಮ್ಮೆ ದೇಶದ ಅನ್ನದಾತರ ಹಿಂದೆ ಅಡಗಿರುವ ಇವರು ರಾಜಕೀಯ ಲಾಭ ಪಡೆಯಲು ಹಿಂಸೆ ಮತ್ತು ಅರಾಜಕತೆಯನ್ನು ನೇರವಾಗಿ ಮತ್ತು ಪರೋಕ್ಷವಾಗಿ ಪ್ರೋತ್ಸಾಹಿಸುತ್ತಿದ್ದಾರೆ.

ಈ ಜನರು ದೇಶದ ಅನ್ನದಾತರ ಹಿಂದೆ ಅಡಗಿಕೊಳ್ಳುತ್ತಿದ್ದಾರೆ ಮತ್ತು ಗಲಭೆ ಮತ್ತು ಹಿಂಸಾಚಾರವನ್ನು ಹರಡಿದ ಆರೋಪಿಗಳನ್ನು ತಕ್ಷಣ ಬಿಡುಗಡೆ ಮಾಡಲು ಒತ್ತಡವನ್ನು ಸೃಷ್ಟಿಸುತ್ತಿದ್ದಾರೆ.

ಈ ಜನರು ದೇಶದ ರೈತರ ಹಿಂದೆ ಅಡಗಿಕೊಳ್ಳುತ್ತಾರೆ ಮತ್ತು ಗಾಂಧೀಜಿಯವರ ಪ್ರತಿಮೆಗೆ ಹಾನಿ ಮಾಡುತ್ತಾರೆ, ಚಂಪಾರಣ್ ನಲ್ಲಿ ರೈತರಿಗಾಗಿ ಬೃಹತ್ ಸತ್ಯಾಗ್ರಹ ಪ್ರಾರಂಭಿಸಿದ.ಪೂಜ್ಯ ಬಾಪು ಅವರನ್ನು ಅವಮಾನಿಸುತ್ತಾರೆ.

ರೈತರಿಗೆ ನೀರು ತಲುಪದಂತೆ ನೋಡಿಕೊಳ್ಳುವ ಸಲುವಾಗಿ, ಈ ಗುಂಪುಗಳು ವರ್ಷಗಳಿಂದ ಕಾನೂನುಬದ್ಧವಾಗಿ ಪ್ರತಿ ಕಾನೂನು ತಂತ್ರಗಳನ್ನು ಹೂಡುತ್ತಿವೆ. ಈ ಜನರು ವರ್ಷಗಳಿಂದ ರೈತರಿಗೆ ವಿದ್ಯುತ್ ಒದಗಿಸದಂತೆ ಮತ್ತು ಅಣೆಕಟ್ಟುಗಳ ನಿರ್ಮಾಣಕ್ಕೆ ಅಡೆತಡೆಗಳನ್ನು ಒಡ್ಡುತ್ತಿದ್ದಾರೆ. ಇಂದು ಇವರು ರೈತರ ಸ್ನೇಹಪರರಾಗಲು ಪ್ರಯತ್ನಿಸುತ್ತಿರುವುದು ಬೂಟಾಟಿಕೆಯಾಗಿದೆ.

ಸ್ವಾವಲಂಬಿ ಭಾರತದ ಸಂಕಲ್ಪದೊಂದಿಗೆ ದೇಶವು ಮುಂದುವರಿಯುತ್ತಿರುವಾಗ, 'ಸ್ಥಳೀಯ ಉತ್ಪನ್ನಗಳಿಗೆ ಆದ್ಯತೆ' ನೀಡುತ್ತಿರುವಾಗ, ಭಾರತದ ಉತ್ಪನ್ನಗಳನ್ನು ಬಹಿಷ್ಕರಿಸುವುದಾಗಿ ಹೇಳುವ ಇವರ ಆಶಯಗಳನ್ನು ತಿಳಿದುಕೊಳ್ಳಬೇಕಾಗಿದೆ.

ಲೆಹ್-ಲಡಾಖ್ ಗಡಿಯಲ್ಲಿ ಭದ್ರತಾ ಸವಾಲುಗಳು ಹೆಚ್ಚಿರುವ ಸಮಯದಲ್ಲಿ, ಹಲವಾರು ಅಡಿ ಹಿಮವು ನೆಲದಲ್ಲಿ ಸಂಗ್ರಹವಾಗುತ್ತಿರುವಾಗ, ಸೈನಿಕರಿಗೆ ಅಗತ್ಯ ವಸ್ತುಗಳನ್ನು ಗಡಿಯತ್ತ ಸಾಗಿಸುವ ರೈಲುಗಳನ್ನು ನಿಲ್ಲಿಸುವ ಇವರು ರೈತರಾಗಿರಲು ಸಾಧ್ಯವಿಲ್ಲ.

ಈ ಜನರ ಕಾರಣದಿಂದಾಗಿ, ನಾವು ಲಾಜಿಸ್ಟಿಕ್ಸ್ ಮತ್ತು ಇತರ ಅಗತ್ಯ ವಸ್ತುಗಳನ್ನು ನಮ್ಮ ಸೈನಿಕರಿಗೆ ವಾಯು ಮತ್ತು ಇತರ ವಿಧಾನಗಳಿಂದ ಸಾಗಿಸಬೇಕಾಗಿದೆ. ಸಾರ್ವಜನಿಕರ ಶ್ರಮದ ಹಣವನ್ನು ಈ ಪರ್ಯಾಯ ವ್ಯವಸ್ಥೆಗಳಿಗಾಗಿ ಬಳಸಬೇಕಾಗಿದೆ.

ಇವರಲ್ಲಿ ಹಲವರು 1962 ರ ಯುದ್ಧದಲ್ಲೂ ದೇಶವನ್ನು ಬೆಂಬಲಿಸದವರು ಇದ್ದಾರೆ.

ಇಂದು ಈ ಜನರು 1962 ರಲ್ಲಿ ಆಡಿದ್ದ ಅದೇ ಭಾಷೆಯನ್ನು ಮಾತನಾಡುತ್ತಿದ್ದಾರೆ.

ಇವರು ತಮ್ಮ ಕೆಟ್ಟ ಉದ್ದೇಶ ಮತ್ತು ಒಳಸಂಚುಗಳಿಂದ ರೈತರ ಪವಿತ್ರ ಮನಸ್ಸನ್ನು ಕಲುಷಿತಗೊಳಿಸಲು ಪ್ರಯತ್ನಿಸುತ್ತಿದ್ದಾರೆ.

ನಮ್ಮ ರೈತ ಸಹೋದರ ಸಹೋದರಿಯರು, ಈ ಪ್ರತಿಭಟನೆಯನ್ನು ಪ್ರಾರಂಭಿಸಿದಾಗ ಅವರ ಗುರಿ ಏನಾಗಿತ್ತು ಮತ್ತು ಇಂದು ನಿಜವಾಗಿ ಏನಾಗುತ್ತಿದೆ ಎಂದು ಮರು ಮೌಲ್ಯಮಾಪನ ಮಾಡಬೇಕು.

ದಯವಿಟ್ಟು ವದಂತಿಗಳಿಗೆ ಗಮನ ಕೊಡದೆ, ಎಲ್ಲವನ್ನೂ ಮರು ಆಲೋಚಿಸಲು ಮತ್ತು ಸತ್ಯದ ಆಧಾರದ ಮೇಲೆ ಮೌಲ್ಯಮಾಪನ ಮಾಡಲು ನಾನು ಈ ಪತ್ರದ ಮೂಲಕ ಕೈ ಜೋಡಿಸಿ ವಿನಂತಿಸುತ್ತಿದ್ದೇನೆ.

ನಿಮ್ಮ ಎಲ್ಲಾ ಅನುಮಾನಗಳು ಮತ್ತು ಆತಂಕಗಳನ್ನು ದೂರಮಾಡುವುದು ನಮ್ಮ ಸರ್ಕಾರದ ಜವಾಬ್ದಾರಿಯಾಗಿದೆ. ನಾವು ಎಂದಿಗೂ ಈ ಹೊಣೆಗಾರಿಕೆಯಿಂದ ಹಿಂದೆ ಸರಿದಿಲ್ಲ ಮತ್ತು ಹಿಂದೆ ಸರಿಯುವುದೂ ಇಲ್ಲ.

'ಸಬ್ಬಾ ಸಾಥ್, ಸಬ್ಬಾ ವಿಕಾಸ್, ಸಬ್ಬಾ ವಿಶ್ವಾಸ್' ಮಂತ್ರಕ್ಕೆ ಅನುಗುಣವಾಗಿ, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಮ್ಮ ಸರ್ಕಾರ ತಾರತಮ್ಯವಿಲ್ಲದೆ ಎಲ್ಲರ ಹಿತಾಸಕ್ತಿಗಳನ್ನು ಈಡೇರಿಸಲು ಪ್ರಯತ್ನಿಸಿದೆ. ಕಳೆದ 6 ವರ್ಷಗಳ ಇತಿಹಾಸವು ಇದಕ್ಕೆ ಸಾಕ್ಷಿಯಾಗಿದೆ.

ನಮ್ಮ ಮೇಲೆ ನಂಬಿಕೆ ಇಡಿ. ರೈತರ ಹಿತದೃಷ್ಟಿಯಿಂದ ತರಲಾದ ಈ ಸುಧಾರಣೆಗಳು ಭಾರತೀಯ ಕೃಷಿಯಲ್ಲಿ ಹೊಸ ಅಧ್ಯಾಯಕ್ಕೆ ಬುನಾದಿ ಹಾಕುತ್ತವೆ ಮತ್ತು ದೇಶದ ರೈತರನ್ನು ಹೆಚ್ಚು ಸ್ವತಂತ್ರ ಮತ್ತು ಸಶಕ್ತರನ್ನಾಗಿಸುತ್ತವೆ.

ಈ ಕೃಷಿ ಸುಧಾರಣೆಗಳ ಬಲದೊಂದಿಗೆ, ನಾವು ಒಟ್ಟಾಗಿ ಭಾರತದ ಕೃಷಿಯನ್ನು ಸಮೃದ್ಧ ಮತ್ತು ಶ್ರೀಮಂತವನ್ನಾಗಿ ಮಾಡೋಣ.

-ನಿಮ್ಮವ,

ನರೇಂದ್ರ ಸಿಂಗ್ ತೋಮರ್

ಕೃಷಿ ಮತ್ತು ರೈತ ಕಲ್ಯಾಣ ಸಚಿವ, ಭಾರತ ಸರ್ಕಾರ

ರೈತರಿಗೆ ಭರವಸೆ

- ಎಂಎಸ್‌ಪಿ ಬಗ್ಗೆ ಲಿಖಿತ ಭರವಸೆ ನೀಡಲು ಸರ್ಕಾರ ಸಿದ್ಧವಾಗಿದೆ.
- ಎಪಿಎಂಸಿಯ ಹೊರಗಿನ ಖಾಸಗಿ ಮಾರುಕಟ್ಟೆಗಳಿಗೆ ತೆರಿಗೆ ವಿಧಿಸಲು ರಾಜ್ಯಗಳಿಗೆ ಅವಕಾಶ ನೀಡಬಹುದು.
- ಯಾವುದೇ ರೀತಿಯ ವಿವಾದವನ್ನು ಬಗೆಹರಿಸಿಕೊಳ್ಳಲು ರೈತರು ನ್ಯಾಯಾಲಯಕ್ಕೆ ಹೋಗಲು ಅವಕಾಶವಿದೆ.
- ಕೃಷಿ ಒಪ್ಪಂದವನ್ನು ನೋಂದಾಯಿಸುವ ಹಕ್ಕು ರಾಜ್ಯಕ್ಕೆ ಇರುತ್ತದೆ.
- ರೈತನ ಭೂಮಿಯನ್ನು ಯಾರೂ ಕಾನೂನುಬಾಹಿರವಾಗಿ ಅತಿಕ್ರಮಿಸಲು ಸಾಧ್ಯವಿಲ್ಲ. ಏಕೆಂದರೆ ಈ ಕಾನೂನು ರೈತನ ಭೂಮಿಯನ್ನು ಯಾವುದೇ ರೀತಿಯ ವರ್ಗಾವಣೆ, ಮಾರಾಟ, ಗುತ್ತಿಗೆ ಮತ್ತು ಅಡಮಾನ ಮಾಡಲು ಅನುಮತಿ ನೀಡುವುದಿಲ್ಲ.
- ಗುತ್ತಿಗೆದಾರರು ರೈತನ ಭೂಮಿಯಲ್ಲಿ ಯಾವುದೇ ಶಾಶ್ವತ ಬದಲಾವಣೆಗಳನ್ನು ಮಾಡಲು ಸಾಧ್ಯವಿಲ್ಲ.
- ರೈತನ ಜಮೀನಿನಲ್ಲಿ ಯಾವುದೇ ತಾತ್ಕಾಲಿಕ ನಿರ್ಮಾಣ ಕೆಲಸಗಳಿಗೆ ಗುತ್ತಿಗೆದಾರನು ಸಾಲ ಪಡೆಯ ಸಾಧ್ಯವಿಲ್ಲ.
- ಯಾವುದೇ ಪರಿಸ್ಥಿತಿಯಲ್ಲಿಯೂ, ರೈತನ ಭೂಮಿಯನ್ನು ವಶಪಡಿಸಿಕೊಳ್ಳಲು ಕಾನೂನು ಅನುಮತಿ ನೀಡುವುದಿಲ್ಲ.